



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 29 | ಸಂಚಿಕೆ : 14 | ಜುಲೈ 13, 2022 | ಬುಧವಾರ | ಪುಟಗಳು : 8 | ಬೆಲೆ : 2/-

100ನೇ ಅಂತರರಾಷ್ಟ್ರೀಯ ಸಹಕಾರ ದಿನಾಚರಣೆ

ತಂತ್ರಜ್ಞಾನ ಬಳಕೆಯಿಂದ ಸಹಕಾರ ವ್ಯವಸ್ಥೆಯನ್ನು
ಬಲಪಡಿಸಲಾಗುವುದು : ಸಚಿವ ಎಸ್.ಟಿ. ಸೋಮಶೇಖರ್



ಬೆಂಗಳೂರು : ದೇಶಾದ್ಯಂತ ಸಹಕಾರ ಚಳುವಳಿ ಪ್ರತಿ ಹಳ್ಳಿ ಹಳ್ಳಿಗೂ ತಲುಪಿದ್ದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ ತಂತ್ರಜ್ಞಾನ ಬಳಸಿ, ಸಹಕಾರ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ರವರು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಬೆಂಗಳೂರಿನಲ್ಲಿ ಏರ್ಪಡಿಸಿದ್ದ 100ನೇ ಅಂತರರಾಷ್ಟ್ರೀಯ ಸಹಕಾರ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಹಕಾರ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯ ರಚನೆ ಮಾಡಿ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದರಿಂದ ಸಹಕಾರ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲು ಸಾಧ್ಯವಾಗಲಿದೆ ಎಂದರು.

ಸಹಕಾರ ಕ್ಷೇತ್ರ ಮುನ್ನಡೆಯಲು ಉತ್ತಮ ನಾಯಕತ್ವ ಸಹಕಾರಿಗಳಲ್ಲಿ ಬದ್ಧತೆ, ಸಿಬ್ಬಂದಿಗಳಲ್ಲಿ ವೃತ್ತಿಪರತೆ ಅಗತ್ಯ. ಈ ನಿಟ್ಟಿನಲ್ಲಿ ಸಹಕಾರ ಮಹಾಮಂಡಳವು ನಡೆಸುತ್ತಿರುವ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶ ಹಾಗೂ ಸಹಕಾರಿ ವ್ಯವಸ್ಥೆಯಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಹಕಾರ ತರಬೇತಿಯನ್ನು

ಕಡ್ಡಾಯಗೊಳಿಸಲಾಗುವುದು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತರಲು ಚಿಂತಿಸಲಾಗಿದೆ ಎಂದರು.

ಗ್ರಾಮೀಣ ಮತ್ತು ನಗರ ಸಹಕಾರಿಗಳಿಗೆ ಆರೋಗ್ಯ ರಕ್ಷಣೆಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಅಕ್ಟೋಬರ್ 2ರಂದು ಮರುಚಾರಿಗೊಳಿಸಲಾಗುವುದು ಎಂದು ಅವರು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಕುರಿತಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಸಚಿವರು ರೇಸ್‌ಕೋರ್ಸ್ ರಸ್ತೆಯ ಸಹಕಾರ ಮಹಾಮಂಡಳದ ಆವರಣದಲ್ಲಿ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಜಿ.ಟಿ. ದೇವೇಗೌಡ ರವರು ವಹಿಸಿದ್ದರು. ಈ ಸಮಾರಂಭದಲ್ಲಿ ಸಹಕಾರ ಸಂಘಗಳ ನಿಬಂಧಕರಾದ ಡಾ.ಎಂ.ವಿ.ವೆಂಕಟೇಶ್, ಸಹಕಾರ ಮಹಾಮಂಡಳದ ನಿರ್ದೇಶಕರಾದ ಶಕುಂತಲಾ ಬೆಲ್ಲಾಳಿ, ಬಿ.ಸಿ. ಲೋಕಪ್ಪಗೌಡ, ಬಾಪೂಗೌಡ ಪಾಟೀಲ್, ಆರ್. ರಾಮರೆಡ್ಡಿ, ಬಿ.ಡಿ. ಭೂಕಾಂತ್, ಈರಣ್ಣ ಪಟ್ಟಣಶೆಟ್ಟಿ, ಜಿ.ಎಂ.ಶಿವಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ ಎಸ್. ಅರಳಿ ಸೂರ್ಯಕಾಂತ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ ಮುಂತಾದವರು ಉಪಸ್ಥಿತರಿದ್ದರು.

ಅತ್ತೀಯ ಸಹಕಾರಿಗಳೇ...



ಅರಿವಿನ ದೀಪ ಬೆಳಗೋಣ ಬನ್ನಿ

ಗುರು ಎಂದರೆ, ಶರಣರ ಪ್ರಕಾರ; ತನ್ನ ತಾನರಿದವನು. ಶತಮಾನಗಳ ಹಿಂದೆ ಇದ್ದ ಪ್ರಕಾರ, ಗುರು ಎನ್ನುವುದು ಜಾತಿಯಿಂದಾಗುವ ಪದ್ಧತಿ ಇತ್ತೇ ಹೊರತು ಅವನಿಗೆ ಅರಿವಿತ್ತೆ ಎನ್ನುವ ಪ್ರಶ್ನೆ ಇರಲಿಲ್ಲ. ಈ ವ್ಯವಸ್ಥೆಯನ್ನು ತಿರಸ್ಕರಿಸಿದ ಮೊದಲಿಗನೇ, ಹನ್ನೆಡನೆ ಶತಮಾನದ ಬಸವಣ್ಣ. ಮುಂದೆ ಬಸವಣ್ಣ ಕಂದಾಚಾರಗಳನ್ನು ಬಿಟ್ಟು ಹೊರ ನಡೆದು, ತನ್ನನ್ನು ತಾನರಿದು ಗುರುವಾಗಿ ಒಂದು ಸಾಮಾಜಿಕ ಕ್ರಾಂತಿಗೆ ಕಾರಣನಾದ. ಸಮಾಜದಲ್ಲಿ ಅಂಧಕಾರದಲ್ಲಿದ್ದ ತಳ ವರ್ಗದ ಜನತೆಗೆ ಅರಿವು ಮೂಡಿಸಿ ಬೆಳಕಿನ ದಾರಿಯನ್ನು ತೋರಿದ.

ಅಂಬಿಗರ ಚೌಡಯ್ಯ ಒಂದೆಡೆ ಹೇಳುತ್ತಾನೆ; ಅರ್ಹತೆಯಿಲ್ಲದೆ, ಕೇವಲ ಜಾತಿಯಿಂದ ಗುರುವಾದವನು ಮತ್ತೊಬ್ಬನಿಗೆ ಭೋಧಿಸುವುದು, ಅಂಧ ಕೈ ಹಿಡಿದು ಮತ್ತೊಬ್ಬ ಅಂಧ ನಡೆದಂತಾಗುತ್ತದೆ, ನೀರಲ್ಲಿ ಮುಳುಗುವವನನ್ನು ಈಜಲು ಬಾರದವ ರಕ್ಷಿಸಲು ಹೋದಂತಾಗುತ್ತದೆ ಎನ್ನುತ್ತಾನೆ. ಇದು ನಾವು ಮನನ ಮಾಡಿಕೊಳ್ಳಬೇಕಾದ ಅರ್ಥಗರ್ಭಿತ ಅಣಿಮುತ್ತುಗಳು ಎಂದು ನಾನು ಭಾವಿಸುತ್ತೇನೆ.

ಶತಮಾನಗಳ ಹಿಂದೆಯೇ ಗೌತಮ ಬುದ್ಧ ಕೂಡ ತನ್ನನ್ನು ತಾ ಅರಿಯುವ ಸಲುವಾಗಿಯೇ ಅವರಮನೆ ತೊರೆದು ಹೊರ ನಡೆದನಲ್ಲವೆ. ಹಾಗೆ ಹೊರಟವನು ಕಠಿಣ ಧ್ಯಾನದಲ್ಲಿ ಆರು ವರ್ಷಗಳನ್ನು ಕಳೆದ ನಂತರ ಜ್ಞಾನದ ಬೆಳಕು ಕಂಡ. ತಾನರಿತ ಬೆಳಕನ್ನು ಗೌತಮ ಬುದ್ಧ ತನ್ನ ಶಿಷ್ಯರಿಗೆ ಪ್ರಥಮ ಧರ್ಮೋಪದೇಶದ ಅಂಗವಾಗಿ ಗುರುಪೋರೈಮೆ ದಿನ ಬೋಧಿಸಿದ.

ಹೀಗೆ ಗೌತಮ ಬುದ್ಧ ಪರಮ ಸತ್ಯವನ್ನು ಬೋಧಿಸಿದ ಮಹಾ ಗುರುವಾಗಿದ್ದಾನೆ. ಮಾನವರಲ್ಲಿ ಪರಸ್ಪರ ಮೈತ್ರಿ, ಅಂತಃಕರುಣೆ, ಸಮತೆ, ಪ್ರೀತಿ, ದಯೆ, ಅನುಕಂಪ ಮತ್ತು ವಿವೇಕ ಇವೆಲ್ಲವನ್ನೂ ಆತ ಬೋಧಿಸಿದ. ಬುದ್ಧ ತತ್ವದ ತಿರುಳು ಅರಿಯುವುದೇ ನಿಜ ಜೀವನದ ಮಾರ್ಗವಾಗಿದೆ. ನಮ್ಮ ಪ್ರಸ್ತುತ ಸಮಾಜ ಬುದ್ಧ ತಿಳಿವಿನಿಂದ ಕಲಿಯಬೇಕಾಗಿದೆ.

ಗುರು ಎಂದರೆ, ಜ್ಞಾನ, ತೇಜಸ್ವಿನ ಪ್ರತಿಬಿಂಬ. ಸೂರ್ಯೋದಯದ ನಂತರ ಕತ್ತಲೆ ಇಲ್ಲವಾಗುವಂತೆ, ಗುರು ಪ್ರತಿಭೆಯಿಂದ ಶಿಷ್ಯನ ಅಜ್ಞಾನ ಕಳೆಯುತ್ತದೆ. ಯಾರು ತನ್ನ ಜ್ಞಾನದ ಬೆಳಕಿನಿಂದ ದಯೆ, ಪ್ರೀತಿ, ಕರುಣೆ, ವಾತ್ಸಲ್ಯವನ್ನು ಹರಿಸುತ್ತಾರೋ ಆತನೇ ಗುರು. ಈ ರೀತಿಯಾಗಿ ನಮಗೆ ಅರಿವನ್ನು ತೋರಿಸಿಕೊಟ್ಟ ಗುರುವೇ ಬುದ್ಧ, ಬಸವಣ್ಣ. ಕಳೆದೇರಡು ಶತಮಾನಗಳ ಹಿಂದೆ ಇದ್ದ ರಾಮಕೃಷ್ಣ ಪರಮಹಂಸ, ನಾರಾಯಣ ಗುರುಗಳು ಅದೇ ತಿಳಿವನ್ನು ನಮಗೆ ನೀಡಿದವರು. ಇಂಥಹ ಗುರುಗಳನ್ನು ಅರಿಯುವುದೇ, ಅವರ ದಾರಿಯಲ್ಲಿ ಸಾಗುವುದೇ ಗುರು ಪೂರ್ಣಿಮೆಯೇ ಹೊರತು, ಪೂಜಿಸಿ ಹಬ್ಬ ಆಚರಿಸುವುದಲ್ಲ ಎಂದು ನಾನು ಭಾವಿಸುತ್ತೇನೆ.

ನಮ್ಮ ಗುರುಗಳು ತೋರಿದ ಬೆಳಕಿನ ದೀಪದಿಂದ ದೀಪ ಹಚ್ಚುತ್ತಾ ಸಾಗುವುದೇ ಗುರು ಪೂರ್ಣಿಮೆ. ಪ್ರಸ್ತುತ ದೇಶದಲ್ಲಿ ಪರ ಧರ್ಮ ದ್ವೇಷದ ಬೆಂಕಿ ಎಲ್ಲೆಡೆ ಹಬ್ಬಿರುವ ದಿನಗಳಲ್ಲಿ ಅರಿವಿನ ದೀಪ ಹಚ್ಚುತ್ತಾ ನಾವು-ನೀವು ಜೊತೆಯಾಗಿ ಸಾಗೋಣ ಬನ್ನಿ...

» ಎಚ್.ಕೆ. ಪಾಟೀಲ
ಅಧ್ಯಕ್ಷರು

**ಪಟ್ಟಣ ಸಹಕಾರ ಬ್ಯಾಂಕುಗಳ
ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು
ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ
ವರ್ಗದವರಿಗೆ ಐದು ದಿನಗಳ ನಿರ್ವಹಣೆ
ಅಭಿವೃದ್ಧಿ ತರಬೇತಿ (Management
Development Programme)ಯನ್ನು
ಏರ್ಪಡಿಸಿರುವ ಕುರಿತು**

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ.

ಈ ಸದರಿ 2ನೇ ಬ್ಯಾಚ್ ತರಬೇತಿಯನ್ನು ದಿನಾಂಕ:25.07.2022 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ:29.07.2022ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್‌ಐ‌ಸಿ‌ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಉಣಟೆ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5,900/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್/ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 15.07.2022 ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಅಧಿಕಾರಿ ವರ್ಗದವರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೇ ಯವರು ತಿಳಿಸಿರುತ್ತಾರೆ.

ದಿನಾಂಕ : 22.07.2022ರಂದು ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕ ಮಂಡಳಿ ಸದಸ್ಯರಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕರಣ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 22ನೇ ಜುಲೈ 2022ರ ಶುಕ್ರವಾರದಂದು ಪಟ್ಟಣ ಸಹಕಾರ ಬ್ಯಾಂಕುಗಳ ನಿರ್ದೇಶಕ ಮಂಡಳಿ ಸದಸ್ಯರಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕರಣವನ್ನು ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪ, ಕೂಡಲಸಂಗಮ ಇಲ್ಲಿ, ಏರ್ಪಡಿಸಲಾಗಿದೆ. ಸದರಿ ಕಾರ್ಯಕ್ರಮವನ್ನು ದಿನಾಂಕ : 22.07.2022ರಂದು ಬೆಳಿಗ್ಗೆ 8.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ವಿಚಾರ ಸಂಕರಣದಲ್ಲಿ “ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಆಡಳಿತ ಮಂಡಳಿ ನಿರ್ದೇಶಕರ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಪಾತ್ರ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ನಿರ್ವಹಣೆ, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆ ಮತ್ತು ಪರಿಹಾರಗಳು ವಿಷಯಗಳ ಕುರಿತು ನುರಿತ ತಜ್ಞರುಗಳು ಉಪನ್ಯಾಸ ನೀಡಲಿದ್ದಾರೆ.

ಈ ವಿಚಾರ ಸಂಕರಣದಲ್ಲಿ ಒಂದು ಬ್ಯಾಂಕಿನಿಂದ ಗರಿಷ್ಠ 4 (ನಾಲ್ಕು) ಜನರು ಭಾಗವಹಿಸಬಹುದಾಗಿದೆ. ಸದರಿ ವಿಚಾರ ಸಂಕರಣದಲ್ಲಿ ಭಾಗವಹಿಸುವ ಪ್ರತಿನಿಧಿಗಳು ಮಹಾಮಂಡಳದಲ್ಲಿ ದಿನಾಂಕ : 20.07.2022ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ವಿಚಾರ ಸಂಕರಣದಲ್ಲಿ ತಾವುಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಮಂಡಲೀಕ ಎನ್. ಕೇರೂರಯವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ನ್ಯಾಷನಲ್ ಕಾನ್ಕ್ಲೇವ್‌ನಲ್ಲಿ ನ್ಯಾಫಕಬ್‌ನಿಂದ 100 ವರ್ಷ ಪೂರೈಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸನ್ಮಾನಿಸಲಾಯಿತು



ನವದೆಹಲಿ : 23.06.2022ರಂದು ನವದೆಹಲಿಯಲ್ಲಿ ನಡೆದ ನ್ಯಾಷನಲ್ ಕಾನ್ಕ್ಲೇವ್‌ನಲ್ಲಿ ನ್ಯಾಫಕಬ್‌ನಿಂದ 100 ವರ್ಷ ಪೂರೈಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸನ್ಮಾನಿಸಲಾದ ಸಂದರ್ಭದಲ್ಲಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ. ರಮೇಶ್, ಉಪಾಧ್ಯಕ್ಷರಾದ ಡಾ|| ವಿ. ಶಂಕರ್, ನಿರ್ದೇಶಕರುಗಳಾದ ಶ್ರೀ ಎ.ಆರ್. ಅನಂತನ್, ಶ್ರೀ ಎನ್.ಎಂ. ಸುರೇಶ್, ಶ್ರೀ ವೈ.ಎಸ್. ಕೇಶವರಾಜು ಮತ್ತು ಶ್ರೀಮತಿ ಕೆ.ವಿ. ಅರುಣ ರವರುಗಳು ಸನ್ಮಾನ ಸ್ವೀಕರಿಸುತ್ತಿರುವುದು.

ಎಮ್‌ಸಿಸಿ ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ

ಮಂಗಳೂರು : ಮಂಗಳೂರು ಎಮ್‌ಸಿಸಿ. ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆಯು ದಿನಾಂಕ 25.06.2022ರಂದು ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ವಾನ್ಡಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಿನ್ನಿಗೋಳಿ ಚರ್ಚನ್ ಧರ್ಮಗುರುಗಳಾದ ವಂದನೀಯ ಪೌಸ್ತನ್ ಎಲ್. ಲೋಬೊ ಇವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ರವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರುಗಳು ಮತ್ತು ಮಹಾಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.



ರಾಜಕೀಯ ಮತ್ತು ಆರ್ಥಿಕ ಸ್ಥಾತಂತ್ರಗಣಿರಡನ್ನು ಎತ್ತಿ ಹಿಡಿಯುವ ಏಕೈಕ ವ್ಯವಸ್ಥೆಯೇ ಸಹಕಾರ ಚಳವಳಿ

► ಶಂಕರ ಹೆಗಡೆ, ಸಹಕಾರಿ ಸಲಹೆಗಾರರು, ತುಮಕೂರು

ಹಿನ್ನೆಲೆ : ಈಗ ಪ್ರಪಂಚದಲ್ಲಿ ಹಲವು ಆರ್ಥಿಕ ಪದ್ಧತಿಗಳು ಜಾರಿಯಲ್ಲಿವೆ. ಅವುಗಳಲ್ಲಿ ಬಂಡವಾಳವಾದ ಮತ್ತು ಸಾಮ್ಯವಾದಗಳು ಪ್ರಭಲವಾಗಿವೆ. ಈ ಎರಡೂ ಆರ್ಥಿಕ ಪದ್ಧತಿಗಳಲ್ಲಿ ಅನೇಕ ನ್ಯೂನತೆಗಳು ಕಂಡುಬರುತ್ತಿವೆ. ಇಂದಿನದು “ವಾದಗಳ” ಯುಗ ಜೊತೆಗೆ “ವಾದಿಗಳ” ಯುಗವೂ ಹೌದು. ವಾದಗಳು ಬೆಳೆದಷ್ಟು ಅವುಗಳ ಪರವಾಗಿ ವಾದಿಸುವವರ ಸಂಖ್ಯೆಯೂ ಬೆಳೆದಿದೆ. ಸಹಕಾರ ಒಂದು ಆರ್ಥಿಕ ಪದ್ಧತಿಯಾಗಿ ಪ್ರಪಂಚದಲ್ಲಿ ಅಸ್ತಿತ್ವಕ್ಕೆ ಬಂದಿದ್ದು 1844 ರಲ್ಲಿ ಇಂಗ್ಲೆಂಡ್ ದೇಶದಲ್ಲಿ.

ಸಹಕಾರ ಚಳುವಳಿ ಇಂದು ಕೇವಲ ತತ್ವಾತ್ಮಕ ವ್ಯವಹಾರ ಮಾತ್ರವೇ ಉಳಿದಿಲ್ಲ. ಅದು ಜೀವನದ ಅವಿಭಾಜ್ಯ ಅಂಗವಾಗಿದೆ. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ ಸಹಕಾರ ವ್ಯವಸ್ಥೆ ಸಮಾಜದ ಎಲ್ಲಾ ಆಯಾಮಗಳನ್ನು ಆವರಿಸಿದೆ ಮತ್ತು ಆರ್ಥಿಕ ಚಟುವಟಿಕೆಗಳ ಪ್ರೇರಕ ಶಕ್ತಿಯಾಗಿ ಸಹಕಾರ ವ್ಯವಸ್ಥೆ ಬಂಡವಾಳ ಶಾಹಿ ಮತ್ತು ಸಮತಾವಾದದ ನಡುವಿನ ಸುವರ್ಣ ಮಾಧ್ಯಮವೆನಿಸಿದೆ. ಭಾರತದಲ್ಲಿ 117 ವರ್ಷಗಳ ಭವ್ಯ ಇತಿಹಾಸವುಳ್ಳ ಈ ಸಹಕಾರ ಚಳುವಳಿ ಮೂಲತಃ ರೈತರಿಗೆ ಸಾಲವನ್ನು ಒದಗಿಸುವ ಸಾಧನವಾಗಿ ಪ್ರಾರಂಭಗೊಂಡರೂ ಇಂದು ಅದು ಕೃಷಿ, ಪಶು, ಮಾರಾಟ, ಹೈನುಗಾರಿಕೆ, ಬ್ಯಾಂಕಿಂಗ್, ಗೃಹ ನಿರ್ಮಾಣ, ಸಕ್ಕರೆ, ಕೃಷಿಯೇತರ ಪಶು, ಗ್ರಾಹಕ ಮುಂತಾದ ಕ್ಷೇತ್ರಗಳಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಪಾಲುದಾರ ವ್ಯವಸ್ಥೆಯಾಗಿ ಮುಂದುವರೆದಿದೆ. ಸಹಕಾರವು ಸಮಾಜವನ್ನು ಮತ್ತು ರಾಷ್ಟ್ರವನ್ನು ಭದ್ರ ಬುನಾದಿಯ ಮೇಲೆ ನಿರ್ಮಾಣ ಮಾಡಬಲ್ಲ ಅದ್ಭುತ ಶಕ್ತಿಯಾಗಿ ಹೊರ ಹೊಮ್ಮಿದೆ.

“ತಾನು ಎಲ್ಲರಿಗಾಗಿ” ಹಾಗೂ “ಎಲ್ಲರೂ ತನಗಾಗಿ” ಎಂಬುದು ಸಹಕಾರದ ಮೂಲ ಮಂತ್ರ ಆದರೆ ಒಬ್ಬ ಎಲ್ಲರಿಗಾಗಿ ಎಲ್ಲರೂ ಒಬ್ಬರಿಗಾಗಿ ಎಂಬುದು ಬಂಡವಾಳ ವಾದದ / ಸಾಮ್ಯವಾದದ ಕೂಗು.

ಶೋಷಣೆರಹಿತ ಮತ್ತು ವರ್ಗರಹಿತ ಸಮಾಜದ ನಿರ್ಮಾಣವೇ ಸಹಕಾರದ ಮೂಲ ಉದ್ದೇಶ ಅಲ್ಲದೇ ಸಂಪತ್ತಿನ ಸಮ ವಿತರಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ಪ್ರಜಾಪ್ರಭುತ್ವ ಪದ್ಧತಿ : ಇದು ಸಹಕಾರ ತತ್ವದ 2ನೇ ಅತಿ ಪ್ರಾಮುಖ್ಯವಾದ ತತ್ವವಾಗಿದ್ದು ಸಹಕಾರದ ಪದ್ಧತಿ ಒಂದು ಉತ್ತಮ ಪ್ರಜಾಪ್ರಭುತ್ವದ ಪದ್ಧತಿಯಾಗಿ ಸದಸ್ಯರುಗಳಿಗೆ ಸಮನಾದ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ನೀಡುತ್ತದೆ. ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯಲ್ಲಿ ದೇಶದ ಆಗು-ಹೋಗುಗಳನ್ನು ನಿರ್ಧರಿಸುವ ಹಕ್ಕು ಜನತೆಯದು. ಅಂತೆಯೇ ಸಹಕಾರಿ ಸಂಸ್ಥೆಯಲ್ಲಿ ಆಗು-ಹೋಗುಗಳನ್ನು ನಿರ್ಧರಿಸುವ ಪರಮೋಚ್ಚ ಅಧಿಕಾರ ಸಾಮಾನ್ಯ ಸದಸ್ಯರುಗಳದ್ದು. ಸದಸ್ಯರುಗಳೇ ಸಹಕಾರ ಸಂಘಗಳ ನಿಜವಾದ ಒಡೆಯರು ಅಥವಾ ಮಾಲೀಕರು.

ಆದರೆ ಇತ್ತೀಚಿನ ದಿನಗಳಲ್ಲಿ ಬಾಹ್ಯ ಮೂಲಗಳ ಅನಪೇಕ್ಷಿತ ಹಸ್ತಕ್ಷೇಪದಿಂದ ಸದಸ್ಯರ ಅಧಿಕಾರಗಳನ್ನು ಮೊಟಕುಗೊಳಿಸಲಾಗುತ್ತಿದೆ. 97ನೇ ಸಂವಿಧಾನ ತಿದ್ದುಪಡಿ ಹಾಗೂ ಸೌಹಾರ್ದ ಸಹಕಾರ ವ್ಯವಸ್ಥೆ ತುಸು ಮಟ್ಟಿಗೆ ಸದಸ್ಯರುಗಳಿಗೆ ಹೆಚ್ಚಿನ ಸಾರ್ವಭೌಮತ್ವ ನೀಡಿರುವುದು ಎದ್ದು ಕಾಣುತ್ತದೆ. ಸಹಕಾರಿ ಕಾನೂನು ರೂಪಿಸುವಾಗ ಇಲ್ಲವೇ ತಿದ್ದುಪಡಿ ಮಾಡುವಾಗ ಹಿರಿಯ ಹಾಗೂ ತಜ್ಞ ಸಹಕಾರಿಗಳ ಅಭಿಪ್ರಾಯ ಹಾಗೂ ಅನುಭವಗಳಿಗೆ ಮನ್ನಣೆ ಸಿಗುತ್ತಿಲ್ಲ ಎಂಬ ಧ್ವನಿ ಕೇಳಿ ಬರುತ್ತದೆ. ಈ ಬಗ್ಗೆ ಸಂಬಂಧ ಪಟ್ಟವರು ಆದ್ಯ ಗಮನ ನೀಡಲು ಈ ಮೂಲಕ ಕೋರಿದೆ.

ಸಮಾನತೆ : ಸಹಕಾರ ಪದ್ಧತಿಯಲ್ಲಿ ಮೇಲು ಕೀಳೆಂದು ಭೇದವಿರುವುದಿಲ್ಲ. ಅದು ಎಲ್ಲರನ್ನು ಸಮಾನ ದೃಷ್ಟಿಯಿಂದಲೇ ಕಾಣುವುದು. ಇದು ಈ ಪದ್ಧತಿಯ ಒಂದು ವೈಶಿಷ್ಟ್ಯವಿದೆ. ರಾಜಕೀಯ ಧಾರ್ಮಿಕ ಜಂಜಾಟದಲ್ಲಿ ಸೇರದಿರುವುದು ಸಹಕಾರದ ಇನ್ನೊಂದು ದೊಡ್ಡ ಗುಣ. ಸಹಕಾರಿಯಾದವನು ಯಾವ ರಾಜಕೀಯ ತತ್ವದ ಪ್ರತಿಪಾದಕನಾದರೂ ಆಗಿರಬಹುದು ಆದರೆ ಸಹಕಾರಿ ಸಂಸ್ಥೆಯಲ್ಲಿ ರಾಜಕೀಯ ವಿಚಾರಗಳನ್ನು ತರ ಕೂಡದು ಅಂತೆಯೇ ಧಾರ್ಮಿಕ ವಿಚಾರಗಳಲ್ಲಿ ಸಹಕಾರಿ ಸಂಸ್ಥೆ ಸಂಪೂರ್ಣ ನಿರ್ಲಿಪ್ತತೆ ಹೊಂದಿದೆ.

ಉಪಸಂಹಾರ : ಒಟ್ಟಿನಲ್ಲಿ ಸಹಕಾರಿ ತತ್ವ ಮೌಲ್ಯಗಳ ಬಗ್ಗೆ ಇನ್ನೂ ಹೆಚ್ಚಿನ ವ್ಯಾಪಕ ಅರಿವು ಮೂಡಿಸಬೇಕಾಗಿದೆ. ಜೊತೆಗೆ ಉತ್ತಮ ನಾಯಕತ್ವ ಪ್ರಾಮಾಣಿಕತೆ ಬದ್ಧತೆ ಮುಂತಾದ ಗುಣಗಳುಳ್ಳ ಸಹಕಾರಿ ನಾಯಕತ್ವ ಕೆಳಮಟ್ಟದಿಂದಲೂ ಬೆಳೆದು ಬರಬೇಕಾಗಿದೆ. ಸ್ವಾಭಿಮಾನಿ ಸಹಕಾರಿ ಸಂಸ್ಥೆಗಳು ಹಾಗೂ ಮಾನ್ಯ ಪ್ರಧಾನಮಂತ್ರಿ ಆತ್ಮ ನಿರ್ಭರತೆಯ ಅಂಶಗಳು ಈ ಸಂಸ್ಥೆಗಳಲ್ಲಿ ಹಾಸು ಹೊಕ್ಕಾಗಿ ಬೆಳೆಯಬೇಕಾಗಿದೆ.

ಇತ್ತೀಚೆಗೆ ರಾಜ್ಯ ಮಾನ್ಯ ಸಹಕಾರ ಸಚಿವರು ತಮ್ಮ ಒಂದು ಸಂದೇಶದಲ್ಲಿ ತಿಳಿಸಿರುವಂತೆ ರಾಜ್ಯದಲ್ಲಿರುವ ಅರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಉದ್ದೇಶವನ್ನು ಕರ್ನಾಟಕ ಸರ್ಕಾರ ಇಟ್ಟುಕೊಂಡಿದೆ ಎಂದು ಹೇಳಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಶ್ಲಾಘನೀಯ.

ರಾಜ್ಯದ ಸಹಕಾರ ಚಳುವಳಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕಾಲಕಾಲಕ್ಕೆ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಚಿಂತನ-ಮಂಥನ ಕಾರ್ಯಕ್ರಮಗಳು ಜರುಗಿ ಸಹಕಾರಿಗಳ ಆಶೋತ್ತರಗಳಿಗೆ ಸಮರ್ಪಕವಾದ ಪರಿಹಾರ ಕಂಡುಕೊಳ್ಳಲು ಸತತ ಪ್ರಯತ್ನ ಅವಶ್ಯಕ. ಈ ದಿಶೆಯಲ್ಲಿ ಸಂಬಂಧ ಪಟ್ಟ ಸಂಘ ಸಂಸ್ಥೆಗಳು ಗಮನ ಹರಿಸಿ ರಾಜ್ಯ ಸಹಕಾರಿ ಚಳುವಳಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಗುರಿಯಾಗಬೇಕು. ಈ ಬಗ್ಗೆ ನಾವೆಲ್ಲರೂ ಚಿಂತನ ಮಾಡುವುದು ಇಂದಿನ ಆದ್ಯತೆ ಮತ್ತು ಸಕಾಲಿಕ.

ನೇಮಕಾತಿ ಗೋಲ್ಡಾಲ್ ತಡೆಗೆ ಸಹಕಾರ ಪ್ರಾಧಿಕಾರ; ಒಂದೇ ವೇದಿಕೆಯಡಿ ಪರೀಕ್ಷೆ, ಶೀಘ್ರದಲ್ಲೇ ಜಾರಿ - ಎಸ್.ಟಿ. ಸೋಮಶೇಖರ್

ಸಹಕಾರ ಇಲಾಖೆ ಅಧೀನದ ಸಂಸ್ಥೆಗಳ ನೇಮಕಾತಿಯಲ್ಲಿ ನಡೆಯುವ ಅಕ್ರಮ ತಡೆಯಲು ರಾಜ್ಯ ಸರ್ಕಾರ 'ಸಹಕಾರ ಪರೀಕ್ಷಾ ಪ್ರಾಧಿಕಾರ' ರಚಿಸಲು ಮುಂದಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಹಾಲು ಒಕ್ಕೂಟ, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್), ಕೋ ಆಪರೇಟಿವ್ ಸೊಸೈಟಿ, ಪಟ್ಟಣ ಸಹಕಾರ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಸೇರಿ ಎಲ್ಲ ಸಹಕಾರ ಕ್ಷೇತ್ರಗಳಲ್ಲಿ ನಡೆಯುವ ನೇಮಕಾತಿಗಳನ್ನು ಒಂದೇ ವೇದಿಕೆಯಡಿ ತರಲು ಸರ್ಕಾರ ಆಲೋಚಿಸಿದೆ. ಇಲಾಖೆ ವ್ಯಾಪ್ತಿಯ ಸಂಸ್ಥೆಗಳಲ್ಲಿ ಅಂದಾಜು 2.5 ಲಕ್ಷ ಖಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಜನಪಕ್ಷಪಾತ, ಲಂಚ, ನೇಮಕಾತಿ ಅವ್ಯವಹಾರ ಮತ್ತು ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವ್ಯಾಪ್ತಿಗೆ ಬರುವ ಬ್ಯಾಂಕ್‌ಗಳಲ್ಲಿ ಈಗಾಗಲೇ ಪರೀಕ್ಷೆ ಪ್ರಾಧಿಕಾರ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಆರ್‌ಬಿಐ ಮಾದರಿಯಲ್ಲಿ ಪ್ರಾಧಿಕಾರ ರಚಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸಲು ಇವರಿಗೆ ವಹಿಸಿದರೆ ಅಕ್ರಮಗಳಿಗೆ ಬ್ರೇಕ್ ಬೀಳುವ ಜತೆಗೆ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಸರ್ಕಾರಿ ಹುದ್ದೆ ಲಭಿಸಲಿದೆ.

ಪ್ರತಿಭಾವಂತರಿಗೆ ಅನುಕೂಲ : ಪರೀಕ್ಷೆಗಳಲ್ಲಿ ಇಂತಹ ಅಕ್ರಮ ನಡೆಯುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ, ಸಹಕಾರ ಪರೀಕ್ಷಾ ಪ್ರಾಧಿಕಾರ ಮೂಲಕ ಪರೀಕ್ಷೆ ನಡೆಸಿದರೆ ಪ್ರತಿಭಾನ್ವಿತರಿಗೆ ಸಹಾಯವಾಗಲಿದೆ.

ಹೇಗೆ ನಡೆಯುತ್ತೆ ಅಕ್ರಮ? : ಇಲಾಖೆ ಅಧೀನದ ಸಂಸ್ಥೆಗಳಲ್ಲಿ ಪ್ರತಿ ವರ್ಷವೂ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.



ಇದಕ್ಕಾಗಿ ಪರೀಕ್ಷೆ ನಡೆಸಲು, ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯಮಾಪನ ಹಾಗೂ ಫಲಿತಾಂಶ ಪ್ರಕಟಿಸುವ ಹೊಣೆಯನ್ನು ಆಯಾ ಸಂಸ್ಥೆ, ಕಾಲೇಜು ಮತ್ತು ವಿದ್ಯಾಸಂಸ್ಥೆ, ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗುತ್ತಿದೆ. ಅರ್ಜಿ ಹಾಕುವ ಅಭ್ಯರ್ಥಿಗಳು ನೆಪ ಮಾತ್ರಕ್ಕೆ ಪರೀಕ್ಷೆ ಎದುರಿಸುತ್ತಾರೆ. ಕೆಲವೆಡೆ ಅಭ್ಯರ್ಥಿಗಳ ಹೆಸರಿನಲ್ಲಿ ಬೇರೆ ಯಾರೋ ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆಯ ಒಎಂಆರ್ ಶೀಟ್‌ನಲ್ಲಿ 3ನೇ ವ್ಯಕ್ತಿಯಿಂದ ಉತ್ತರ ಭರ್ತಿ ಮಾಡಿಸುತ್ತಾರೆ. ಮೌಲ್ಯಮಾಪನ ವೇಳೆ ಸಮರ್ಪಕವಾಗಿ ಉತ್ತರ ಬರೆಯದಿದ್ದರೂ ಪೂರ್ತಿ ಅಂಕ ನೀಡಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಪಾಸ್ ಮಾಡಲಾಗುತ್ತದೆ.

ಇಂಥ ಅಭ್ಯರ್ಥಿಗೆ ಹುದ್ದೆ ನೀಡಬೇಕೆಂದು ಮೊದಲೇ ನಿರ್ಧಾರವಾಗುತ್ತದೆ ಎಂದು ಇಲಾಖೆಯ ಹೆಸರು ಬಹಿರಂಗ ಪಡಿಸಲು ಇಚ್ಛಿಸದವರು ಹೇಳುತ್ತಾರೆ. ಎಂಟು ತಿಂಗಳ ಹಿಂದೆ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಸಂಬಂಧ ರಾಜ್ಯ ಸರ್ಕಾರ ತನಿಖೆ ನಡೆಸಲು ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು. ಅಲ್ಲದೆ, ಸರ್ಕಾರದ ಅನುಮತಿ ಇಲ್ಲದೆ ಮಂಡ್ಯ ಹಾಲು ಒಕ್ಕೂಟದಲ್ಲಿ ನೇಮಕಾತಿ ನಡೆದಿರುವುದು ಹಾಗೂ ಹಿಂದೆ ಹಲವು ಸಂಸ್ಥೆಗಳ ನೇಮಕಾತಿ ಅಕ್ರಮಗಳು ಬೆಳಕಿಗೆ ಬಂದಿರುವುದನ್ನು ಕಾಣಬಹುದು.

8ನೇ ಬ್ಯಾಚ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಐಎಂ)ನ ಸಂಪರ್ಕ ತರಗತಿಗಳು ದಿನಾಂಕ : 23.07.2022 ಮತ್ತು 24.07.2022ರಂದು ಜರುಗಲಿವೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸಿರುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಸಂಪರ್ಕ (ಕಾಂಟಾಕ್ಟ್ ಕ್ಲಾಸ್) ತರಗತಿಗಳು ಆರ್‌ಐಸಿಎಂ (ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ : 23.07.2022 & ದಿನಾಂಕ : 24.07.2022ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 05.00 ಗಂಟೆಯವರೆಗೆ ಬೆಂಗಳೂರು, ಆರ್‌ಐಸಿಎಂ, ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಐ ಮೈದಾನದ ಹತ್ತಿರ), ಬೆಳಗಾವಿ-590015. ಈ ಕೇಂದ್ರಗಳಲ್ಲಿ ಸಂಪರ್ಕ ತರಗತಿಗಳು ಜರುಗಲಿವೆ. ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದಲ್ಲಿ ಸಂಪರ್ಕ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಸಂಪರ್ಕ ತರಗತಿ, ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.

ಹೂಡಿಕೆಯ ಮೇಲರಲ ಹೆಚ್ಚಿನ ನಿಗಾ; ಹತ್ತಿರದಲ್ಲೇ ಇದೆ ಇನ್ನೊಂದು ಆರ್ಥಿಕ ಕುಸಿತ

► ರಂಗಸ್ವಾಮಿ ಮೂಕನಹಳ್ಳಿ

ಮಾಸಿಕ ಐವತ್ತು ಸಾವಿರ ಸಂಬಳ ಪಡೆಯುವ ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ನಲ್ಲಿ ಪ್ರತಿ ತಿಂಗಳು ಐದು ಸಾವಿರ ಹಾಕುತ್ತ ಹೋಗುತ್ತಾನೆ. ರಿಟೈರ್ಮೆಂಟ್ ವೇಳೆಗೆ ಅಥವಾ ಮಗನ/ ಮಗಳ ಹೆಚ್ಚಿನ ವ್ಯಾಸಂಗ ಹೀಗೆ ಯಾವುದೂ ಕಾರಣಕ್ಕೆ ಆತ ಹೂಡಿಕೆ ಮಾಡುತ್ತಾ ಹೋಗುತ್ತಾನೆ. ಬಣ್ಣ ಬಣ್ಣದ ಅಂಕಿ-ಅಂಶ ಮಂಡಿಸುವ ಇಂತಹ ಪ್ಲಾನ್ ಕೊಡುವರು ಬದಲಾದ/ ಬದಲಾಗುವ ಸನ್ನಿವೇಶವನ್ನು ಅವರಿಗೆ ಮನದಟ್ಟು ಮಾಡಿಸುವುದೇ ಇಲ್ಲ. ತಿಂಗಳಿಗೆ ಇಷ್ಟು ಹೂಡಿಕೆ ಮಾಡುತ್ತಾ ಇದ್ದೇನೆ ನಾನು ಸುರಕ್ಷಿತ ಎನ್ನುವ ಭಾವನೆಯಿಂದ ಬದುಕು ಸಾಧ್ಯವಿಲ್ಲ.

ಇನ್ನು ಸಮಾಜದಲ್ಲಿ ಇರುವ ರಿಟೈರ್ಮೆಂಟ್ ಪ್ಲಾನ್‌ಗಳ ಪಟ್ಟಿಯೂ ದೊಡ್ಡದಿದೆ. ಅವುಗಳು ಕೂಡ ಕೊಡುವ ಹೇಳಿಕೆ ನೋಡಿದರೆ ಭೇ ನಾನ್ಯಕ್ಕೆ ಇಲ್ಲಿ ಹೂಡಿಕೆ ಮಾಡಲು ಇಷ್ಟು ತಡಮಾಡಿದೆ ಎನ್ನುವ ಪಶ್ಚಾತ್ತಾಪದ ಭಾವನೆ ನಿಮ್ಮ ಮನದಲ್ಲಿ ಮೂಡದಿದ್ದರೆ ಕೇಳಿ ಅಷ್ಟು ವರ್ಣರಂಜಿತ ಜಾಹೀರಾತು ನೀಡುತ್ತವೆ. ಟರ್ಮ್ ಪ್ಲಾನ್ ಗಳಲ್ಲಿ ಹಲವು ವಾರ್ಷಿಕ ಹತ್ತು ಸಾವಿರ ಹೆಚ್ಚು ಕಂತು ಕಟ್ಟಿದರೆ ರಿಟೈರ್ ಆದ ಬಳಿಕ ಸಾಯುವವರೆಗೆ ಐವತ್ತು ಸಾವಿರ ಮಾಸಿಕ ಪಿಂಚಣಿ ನೀಡುತ್ತೇವೆ ಎನ್ನುವ ಹೇಳಿಕೆ ಕೂಡ ನೀಡುತ್ತಾರೆ. ಇದು ಹೇಗೆ ಸಾಧ್ಯ? ಇವರ ಹೇಳಿಕೆ ಸಾಧುವೆ? ಎನ್ನುವ ವಿವೇಚನೆ ಕೂಡ ಮಾಡದೆ ಹೂಡಿಕೆ ಮಾಡುತ್ತಾರೆ ನಮ್ಮ 'ಎಜುಕೇಟೆಡ್' ಜನ.

ನೆನಪಿಡಿ ಈ ಎಲ್ಲಾ ರೀತಿಯ ಪ್ಲಾನ್ ಗಳು ಕೆಲವು ಊಹೆಗಳನ್ನು ಮಾಡಿಕೊಳ್ಳುತ್ತವೆ. ಆ ಊಹೆಗಳನ್ನು ತಿಳಿಸಿ ಹೇಳುವ ದರ್ಮ ಅಪಕ್ವಿಲ್ಲ. ರಸ್ತೆಯ ಮೇಲೆ ತಳ್ಳುವ ಗಾಡಿಯ ಮೇಲೆ ಬರುವ ಟೊಮೊಟೊ ಹಣ್ಣನ್ನು ಕೊಳ್ಳುವವರು ಮೊದಲು ವಿಚಾರಿಸಿ, ತಪಾಸಣೆ ಮಾಡಿ ಖರೀದಿಸುತ್ತಾರೆ ಸಮಾಧಾನದ ಒಂದಂಶವನ್ನು ಇಂತಹ ಪ್ಲಾನ್‌ಗಳು ಕೊಳ್ಳುವಾಗ ಜನರು ತೋರುವುದಿಲ್ಲ. ಸಮಯ ಸರಿಯಾಗಿದ್ದಾಗ ಇದ್ದಾವುದೂ ಅಷ್ಟು ಮುಖ್ಯವಾಗುವುದೂ ಇಲ್ಲ. ಪ್ರಶ್ನೆ ಅಥವಾ ಸಮಸ್ಯೆ ಉದ್ಭವವಾಗುವುದು ಕೆಟ್ಟ ಸಮಯದಲ್ಲಿ. ನಾವೀಗ ಅಂತ ಸಮಯದಲ್ಲಿದ್ದೇವೆ. ಮುಂಬರುವ ದಿನಗಳು ಮತ್ತಷ್ಟು ಆರ್ಥಿಕ ಅತಂತ್ರತೆಯನ್ನು ಸೃಷ್ಟಿಸಲಿವೆ. ಆರ್ಥಿಕವಾಗಿ ಒಳ್ಳೆಯ ವೇಳೆಯಲ್ಲಿ ನೀವು ಮಾಡಿದ ಹೂಡಿಕೆ ಕೂಡ ಹೊಡೆತ ತಿನ್ನಬಹುದು. ಹಾಗಾದರೆ ಕೈ ಕಟ್ಟಿ ಕುಳಿತು ಬಿಡೋಣವೇ? ಕೈ ಕಟ್ಟಿ ಕುಳಿತರೆ ಅದು ಸಮಸ್ಯೆಗೆ ಪರಿಹಾರವಲ್ಲ. ನೀವು ಈಗಾಗಲೇ ಇಂತಹ ಅನೇಕ ಪ್ಲಾನ್ ಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಮಾಡುವುದಿದ್ದರೆ ಕೆಳಕಂಡ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಹೂಡಿಕೆ ಮಾಡಿ. ನೆನಪಿಡಿ ನಿಮ್ಮ ಹಣ ನಿಮ್ಮ ಕೈಯಿಂದ ಜಾರಿದ ಮರುಕ್ಷಣ ಅದು ನಿಮ್ಮದಲ್ಲ.

1. ಮುಕ್ಕಾಲು ಪಾಲು ಇಂತಹ ಪ್ಲಾನ್‌ಗಳು ನೇರವಾಗಿ ಫೈನಾನ್ಸಿಯಲ್ ಮಾರ್ಕೆಟ್ ಮೇಲೆ ಅವಲಂಬಿತವಾಗಿರುತ್ತವೆ. ಫೈನಾನ್ಸಿಯಲ್ ಮಾರ್ಕೆಟ್ ಗಳ ಪೂರ್ಣ ರೀತಿರಿವಾಜು ತಿಳಿದುಕೊಳ್ಳುವುದು ಕಷ್ಟ ಸಾಧ್ಯ. ಆದರೆ ಇವುಗಳ ನಡವಳಿಕೆಯ ಕನಿಷ್ಠ ಜ್ಞಾನ ನಿಮ್ಮದಾಗಿರಲಿ.

2. ಕುಸಿಯುತ್ತಿರುವ ಬಡ್ಡಿ ದರದ ಕಡೆ ನಿಮ್ಮ ಗಮನವಿರಲಿ. ನೀವು



ಕೊಂಡಿರುವ ಪ್ಲಾನ್ ಅನ್ನು ಈ ಲೇಖನ ಓದಿದ ಮರುಗಳಿಗೆ ತೆಗೆದು ನೋಡಿ. ಅವರು ಕಟ್ಟಿ ಕೊಟ್ಟ ಕನಸು, ನಿಮಗೆ ನಿಗದಿತ ಅವಧಿಯ ನಂತರ ಸಿಗುತ್ತದೆ ಎಂದು ಹೇಳಿದ ಮೊತ್ತ ಇಂದಿನ ಬದಲಾದ ಸನ್ನಿವೇಶದಲ್ಲಿ ಸಿಗುತ್ತದೆಯೇ ಗಮನಿಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದ ಟಾರ್ಗೆಟ್ ಬಡ್ಡಿ ದರ ಎಷ್ಟು ಎನ್ನುವುದು ನಿಮಗೆ ಗೊತ್ತೇ? ಇಂದಿನ ದಿನದಲ್ಲಿ ಬಡ್ಡಿ ಒಂದಷ್ಟು ಏರಿಕೆಯ ಹಂತದಲ್ಲಿದೆ. ಮುಂಬರುವ ವರ್ಷಗಳಲ್ಲಿ ಅದು ಮತ್ತೆ ಕುಸಿತ ಕಾಣುವುದಿಲ್ಲ ಎಂದು ಹೇಳಲು ಬಾರದು. ಹೀಗಾಗಿ ನಿಮ್ಮ ರಿಟೈರ್ಮೆಂಟ್ ಪ್ಲಾನ್ ಅದರ ಮೇಲಿನ ಹೂಡಿಕೆ, ಹಿಂದಿನ ಲೆಕ್ಕಾಚಾರ ಎಲ್ಲಾ ಉಲ್ಟಾ. ಇದು ಮರು ಲೆಕ್ಕಾಚಾರ ಬಯಸುತ್ತದೆ.

3. ಹಣದುಬ್ಬರ ಇನ್ನೊಂದು ಅತಿ ಮುಖ್ಯ ಅಂಶ. ಮುಂದಿನ ಹತ್ತೊಂಕು ಅಥವಾ ಇಪ್ಪತ್ತೊಂಕು ವರ್ಷದ ನಂತರ ಬದುಕು ಸಾಗಿಸಲು ಎಷ್ಟು ಹಣ ಬೇಕು ಎನ್ನುವ ಲೆಕ್ಕಾಚಾರ ಮಾಡಲು ಹಣದುಬ್ಬರ ಸಹಾಯ ಮಾಡುತ್ತೆ. ದುಃಖದ ವಿಷಯವೆಂದರೆ ಭಾರತದಂತೆ ದೇಶದಲ್ಲಿ ಹಣದುಬ್ಬರ ಅಂಕಿಅಂಶದಲ್ಲಿ ತೂರಿಸುವುದಕ್ಕೂ ಮಾರುಕಟ್ಟೆಯಲ್ಲಿ ಇರುವ ಹಣದುಬ್ಬರಕ್ಕೂ ಅಂತರ ಬಹಳ ಹೆಚ್ಚು. ಮುಕ್ಕಾಲು ಪ್ಲಾನ್ ಗಳು ಪೇಪರ್ ಮೇಲಿನ ಹಣದುಬ್ಬರ ಬಳಸುತ್ತವೆ. ಪ್ರಾಕ್ಟಿಕಲ್ ಆಗಿ ಸನ್ನಿವೇಶ ಬದಲಿರುತ್ತದೆ. ಇಂದು ಜಾಗತಿಕವಾಗಿ ಹಣದುಬ್ಬರ ಅತಿ ಹೆಚ್ಚಾಗಿದೆ. ಭಾರತದಲ್ಲಿ ಕೂಡ ಇದು ಕಳವಳಕಾರಿ ಹಂತವನ್ನ ತಲುಪಿದೆ.

4. ಮುಂಬರುವ ದಿನಗಳ ತೆರಿಗೆ ನೀತಿ ಕೂಡ ಗಮನದಲ್ಲಿ ಇರಿಸಬೇಕು. ಇದರ ನಿಖರತೆ ಇಂದಿಗೆ ಇಂದೆ ತಿಳಿಯಲು ಸಾಧ್ಯವಿಲ್ಲ. ಇದು ಕಡಿಮೆ ಆಗುವ ಸಾಧ್ಯತೆ ಇಲ್ಲ ಎನ್ನುವ ಸಾಮಾನ್ಯ ಜ್ಞಾನ ಮತ್ತು ಅದಕ್ಕೆ ಮಾನಸಿಕವಾಗಿ ಸಿದ್ಧರಾಗುವುದು ಮುಖ್ಯ.

5. ಆರೋಗ್ಯದ ಖರ್ಚು ಹೆಚ್ಚುತ್ತದೆ. ಬದಲಾದ ಸನ್ನಿವೇಶದಲ್ಲಿ ಜೀವಿತಾವಧಿ ಹೆಚ್ಚಾಗಿದೆ. ಜೀವಾತಾವಧಿ ಹೆಚ್ಚಾಗಿದೆ ಆದರೆ ಆರೋಗ್ಯ? ಬದುಕಲು ವೆಚ್ಚ ಮಾಡಲೇಬೇಕು ಎನ್ನುವ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಮುಂಬರುವ ದಿನಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಕಡ್ಡಾಯ ಎನ್ನುವ ಮಟ್ಟಕ್ಕೆ ಬಂದರೆ ಅದರಲ್ಲಿ ಆಶ್ಚರ್ಯವಿಲ್ಲ. ಊಟ ಬಟ್ಟೆಗಿಂತ ವೈದ್ಯಕೀಯ ಖರ್ಚುಗಳ ಮೊತ್ತ ಹೆಚ್ಚಾಗಿದೆ.

(ಕೃಪೆ)

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಭಾರತೀಯ ರಿಜರ್ವ್ ಬ್ಯಾಂಕಿನ ದಿನಾಂಕ ಡಿಸೆಂಬರ್ 31, 2019ರ

ಸುತ್ತೋಲೆಯಲ್ಲಿ ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿಗೆ (ಬಿ.ಒ.ಎಂ) ನಾನಾ ರೀತಿಯ ಹತ್ತು ಜವಾಬ್ದಾರಿಯನ್ನು ನೀಡಲಾಗಿದೆ. ಈ ಜವಾಬ್ದಾರಿಗಳಲ್ಲಿ ಸಾಲ ಪ್ರಸ್ತಾವನೆ, ಹೂಡಿಕೆ, ಸುಸ್ತಿ ಸಾಲ ವಸೂಲಾತಿ, ಇತ್ಯಾದಿಗಳ ಬಗ್ಗೆ ಆಡಳಿತ ಮಂಡಳಿಗೆ ಮಾಡುವ ಶಿಫಾರಸುಗಳು ಸೇರಿವೆ. ಬ್ಯಾಂಕುಗಳಲ್ಲಿ ಸಾಲ ಉಪಸಮಿತಿ, ಹೂಡಿಕೆ ಸಮಿತಿ, ಅಡಿಟ್ ಕಮಿಟಿ ಮುಂತಾದ ನಿರ್ದೇಶಕರ ಉಪಸಮಿತಿಗಳಿವೆ. ಬಿ.ಒ.ಎಂ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಈ ಉಪಸಮಿತಿಗಳು ಈಗಾಗಲೇ ಮಾಡುತ್ತಿವೆ. ಬಿ.ಒ.ಎಂ ಸ್ಥಾಪನೆಯಾದ ನಂತರ, ಮೇಲೆ ತಿಳಿಸಿದ ಉಪಸಮಿತಿಗಳ ಎಲ್ಲಾ ಕಾರ್ಯಗಳನ್ನು ಬಿ.ಒ.ಎಂ ಮಾಡುತ್ತಿರುವುದರಿಂದ ಈ ಉಪಸಮಿತಿಗಳ ಅವಶ್ಯಕತೆಯ ಬಗ್ಗೆ ನಮ್ಮ ಮಂಡಳಿ ಸದಸ್ಯರಿಗೆ ಮತ್ತು ನಗರದ ಇತರ ಸಹಕಾರ ಬ್ಯಾಂಕುಗಳ ನಿರ್ದೇಶಕರಿಗೆ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಸರಿಯಾದ ಮಾರ್ಗದರ್ಶನ ನೀಡಿ.

– ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಳಗಾವಿ.

ಉತ್ತರ : ನಿರ್ದೇಶಕ ಮಂಡಳಿಯ ಸದಸ್ಯರ ಸಂಖ್ಯೆ ಅಧಿಕವಿರುವುದರಿಂದ ಮಂಡಳಿ ಸಭೆಗಳನ್ನು ಆಗಾಗ್ಗೆ ನಡೆಸಲು ಕಷ್ಟವಾಗುತ್ತದೆ. ಸಾಲ ವಿಲೇವಾರಿ ಯಲ್ಲಾಗಬಹುದಾದ ವಿಳಂಬವನ್ನು ತಪ್ಪಿಸಲು ಬ್ಯಾಂಕುಗಳ ಮಂಡಳಿಯು ಸಾಲ ಉಪಸಮಿತಿಯನ್ನು ರಚಿಸಿ ನಿರ್ದಿಷ್ಟ ಮಿತಿಯೊಳಗಿನ ಸಾಲಗಳನ್ನು ಮಂಜೂರು ಮಾಡಲು ಪೂರ್ಣ ಅಧಿಕಾರ ನೀಡುವ ಕ್ರಮ ಜಾರಿಯಲ್ಲಿದೆ. ಸಾಲ ಉಪಸಮಿತಿಯು ತನ್ನ ಮಿತಿಯೊಳಗೆ ಸಾಲಗಳನ್ನು ಮಂಜೂರು ಮಾಡುವುದಲ್ಲದೆ, ಮಂಜೂರಾದ ಸಾಲಗಳನ್ನು ಆಡಳಿತ ಮಂಡಳಿಯ ಪೂರ್ವಾನುಮತಿ ಇಲ್ಲದೆ ವಿತರಣೆ ಮಾಡಬಹುದು.

ಉಪಸಮಿತಿಯ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಉಪಸಮಿತಿಯು ಆಗಾಗ್ಗೆ ಸಭೆ ಸೇರಿ ಶೀಘ್ರವಾಗಿ ಸಾಲ ಮಂಜೂರು ಮಾಡಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಬಿಬಿಎಂಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲ. ಬಿಬಿಎಂ ಆಡಳಿತ ಮಂಡಳಿಗೆ ಮತ್ತು ಉಪಸಮಿತಿಗಳಿಗೆ ಶಿಫಾರಸುಗಳನ್ನು ಮಾತ್ರ ಮಾಡಬಹುದು. ಈ ಶಿಫಾರಸುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಪೂರ್ಣ ಅಧಿಕಾರ ಆಡಳಿತ ಮಂಡಳಿಗೆ. ಬಿಬಿಎಂ ಮತ್ತು ಸಾಲ ಉಪಸಮಿತಿ ನಡುವೆ ಯಾವುದೇ ಸಂಘರ್ಷವಿಲ್ಲ.

ಬಿಬಿಎಂ ಸಾಲ ಉಪಸಮಿತಿಗೆ ಬದಲಿಯಾಗಲು ಸಾಧ್ಯವಿಲ್ಲ. ಸಾಲ ಉಪಸಮಿತಿಯ ರಚನೆ ಕಡ್ಡಾಯವಲ್ಲ. ಮಂಡಳಿಯು ಆಗಾಗ್ಗೆ ಸಭೆ ಸೇರಲು ಸಾಧ್ಯವಿದ್ದು ಸಾಲ ವಿತರಣೆಯಲ್ಲಿ ವಿಳಂಬವಾಗುತ್ತಿಲ್ಲವೆಂದು ಮನಗಂಡಲ್ಲಿ ಸಾಲ ಉಪಸಮಿತಿಯ ಅವಶ್ಯಕತೆಯಿಲ್ಲ. ಅಡಿಟ್ ಕಮಿಟಿಯ ರಚನೆ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ಕಡ್ಡಾಯವಾಗಿದ್ದು, ಅದನ್ನು ರದ್ದುಗೊಳಿಸುವಂತಿಲ್ಲ.

ಹೂಡಿಕೆ ಸಮಿತಿಯಲ್ಲಿ (Investment Committee) ನಿರ್ದೇಶಕರಲ್ಲದೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಕೂಡಾ ಸದಸ್ಯರಾಗಿರಬಹುದು. ಹೂಡಿಕೆ ಸಮಿತಿಯ ರಚನೆ ಮಾಡಬೇಕೆಂದು ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

2. ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳು ಸಹಕಾರ ಶಿಕ್ಷಣ ನಿಧಿಯನ್ನು ಸಂದಾಯ ಮಾಡದೇ ಸದಸ್ಯರಿಗೆ ಡಿವಿಡೆಂಡ್ ಪಾವತಿಸಬಹುದೇ ?

– ಶ್ರೀ ರಮೇಶ್ ಜಿ. ಪಾಟೀಲ

ಉತ್ತರ : ಸಹಕಾರ ಸಂಘಗಳ ಕಾಯ್ದೆ ಕಲಂ 57(2-ಎ) & (2-ಬಿ) ರೀತ್ಯಾ ಪಟ್ಟಣ ಸಹಕಾರ ಬ್ಯಾಂಕುಗಳು ಪ್ರತಿ ವರ್ಷ ಬ್ಯಾಂಕಿನ ನಿವ್ವಳ ಲಾಭದಲ್ಲಿ ಶೇಕಡಾ 1% (ಒಂದರಷ್ಟು) ಶಿಕ್ಷಣ ನಿಧಿ ವಂತಿಕೆಯನ್ನು ಸಾಮಾನ್ಯ ಸಭೆ ಜರುಗಿದ ಮೂವತ್ತು ದಿನಗಳೊಳಗಾಗಿ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಕ್ಕೆ ಪಾವತಿಸತಕ್ಕದ್ದು, ನಂತರ ಸದಸ್ಯರಿಗೆ ಡಿವಿಡೆಂಡ್ ಪಾವತಿಸುವುದು ಕಡ್ಡಾಯವೆನಿಸಿದೆ. ಕಾಯ್ದೆ ಕಲಂ 57 ಮತ್ತು ಬ್ಯಾಂಕಿನ ಉಪ ವಿಧಿಗಳ ರೀತ್ಯ ನಿವ್ವಳ ಲಾಭದ ವಿಭಜನೆ ಕ್ರಮ.

1. ನಿವ್ವಳ ಲಾಭದ ಕನಿಷ್ಠ ಶೇಕಡಾ 25 ರಷ್ಟನ್ನು ಮೀಸಲು ನಿಧಿ (ರಿಜರ್ವ್ ಫಂಡ್)ಗೆ ಸೇರಿಸತಕ್ಕದ್ದು.

2. ಉಳಿದ ಲಾಭದಲ್ಲಿ ಶೇಕಡಾ 2% ರಷ್ಟು ಸಹಕಾರ ಮಹಾಮಂಡಳಕ್ಕೆ ಮತ್ತು ಶೇ.1% ರಷ್ಟು ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಕ್ಕೆ ಕಾಯ್ದಿರಿಸಬೇಕು.

ಕ್ರಮ ಸಂಖ್ಯೆ 1 ಮತ್ತು 2ರ ಮೊಬಲಗನ್ನು ವಿನಿಯೋಗ ಮಾಡಿದ ಮೇಲೆ ಉಳಿದ ನಿವ್ವಳ ಲಾಭವನ್ನು ಕಾಯ್ದೆ ಮತ್ತು ನಿಯಮ ಹಾಗೂ ಉಪನಿಯಮಗಳ ರೀತ್ಯ ಲಾಭವನ್ನು ಹಂಚಿಕೆ ಮಾಡಬೇಕು.

3. ಪಟ್ಟಣ ಸಹಕಾರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಕೊನೆಯ ದಿನಾಂಕ ಯಾವುದು?

– ಶ್ರೀ ಎಸ್.ಬಿ. ಪಾಟೀಲ

ಉತ್ತರ : ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪ್ರಕರಣ 27(1) ರ ರೀತ್ಯ ಪ್ರತಿಯೊಂದು ಸಹಕಾರ ಸಂಘ / ಬ್ಯಾಂಕುಗಳು ಪ್ರತಿವರ್ಷ ತಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ ತಿಂಗಳ ಇಪ್ಪತ್ತೈದನೇ ದಿನದೊಳಗೆ ನಡೆಸತಕ್ಕದ್ದು.

4. 2022-23ನೇ ಸಾಲಿನ ಲೆಕ್ಕಪರಿಶೋಧನೆಗೆ ಅಡಿಟರ್ ನೇಮಕಾತಿ ಮಂಜೂರಾತಿಗೆ ಆರ್‌ಬಿಐಗೆ ಯಾವ ದಿನಾಂಕದೊಳಗಾಗಿ ಪ್ರಸ್ತಾವನೆ ಸಲ್ಲಿಸಬೇಕು ಮತ್ತು ಎಷ್ಟು ಅಡಿಟ್ ಕಂಪನಿ ಹೆಸರುಗಳನ್ನು ಕಳುಹಿಸಬೇಕು?

– ಶ್ರೀ ಗುರುಪಾದ ಜೀರಗಾಳಿ, ಶೇಡಬಾಳ.

ಉತ್ತರ : ಅರ್ಥಿಕ ವರ್ಷ 2021-22ರಂದು ಲೆಕ್ಕಪರಿಶೋಧಕರನ್ನು ಮೂರು ವರ್ಷಗಳಿಗೆ ನೇಮಕಾತಿ ಮಾಡಲಾಗಿದೆ. ಅರ್ಥಿಕ 2022-23ಕ್ಕೆ ಅದೇ ಲೆಕ್ಕ ಪರಿಶೋಧಕರ ಹೆಸರನ್ನು ಪೂರ್ವಾನುಮತಿಯಾಗಿ ರಿಜರ್ವ್ ಬ್ಯಾಂಕಿಗೆ ಜುಲೈ 31, 2022ರೊಳಗೆ ಕಳುಹಿಸತಕ್ಕದ್ದು.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಜಮ್ಮು-ಕಾಶ್ಮೀರದ ಅಮರನಾಥ ಯಾತ್ರೆ ವೇಳೆ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇನ್ನೂ 40 ಮಂದಿ ನಾಪತ್ತೆಯಾಗಿದ್ದಾರೆ.
- ಭಾರತದಲ್ಲಿ 5ಜಿ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು ಆಯೋಜಿಸಿರುವ 5ಜಿ ಸೈಕ್ಲಂ ಹರಾಜಿನಲ್ಲಿ ಆಸಕ್ತಿ ತೋರಿರುವ 4 ಕಂಪನಿಗಳಲ್ಲಿ ಅದಾನಿ ಗ್ರೂಪ್ ಕೂಡಾ ಸೇರಿದೆ ಎಂದು ಹೇಳಲಾಗಿದೆ.
- ಚಿತ್ರದುರ್ಗದ ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರಿನಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಜಲಾಶಯದಿಂದ ಇದೇ ತಿಂಗಳ ಜುಲೈ 15 ರಿಂದ ಅಕ್ಟೋಬರ್ 15 ರವರೆಗೆ ನೀರು ಹರಿಸಲು ಸರ್ಕಾರ ಆದೇಶ ಹೊರಡಿಸಿದೆ.
- ಆಂಧ್ರ ಪ್ರದೇಶದ ದ್ವಾರಕ ತಿರುಮಲದ ಗುಂಡುಗೊಲುಗುಂಟ ಗ್ರಾಮದಲ್ಲಿ 30 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 9 ವರ್ಷದ ಬಾಲಕನೊಬ್ಬನನ್ನು ಧೈರ್ಯಶಾಲಿ ಯುವಕನೊಬ್ಬ ಐದು ಗಂಟೆಗಳ

ಸಾಹಸ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾನೆ.

- ಭಾರತೀಯ ವಾಯುಯಾನ ಸೇವೆಗೆ ಹೊಡೆದಿದಾರ ರಾಕೆಟ್ ಜುಂಜುಜ್‌ವಾಲಾ ಅವರ ಆಕಾಸ ಏರ್ ಸಂಸ್ಥೆ ಪ್ರವೇಶ ಪಡೆದಿದ್ದು, ಜುಲೈನಲ್ಲಿ ಹಾರಾಟ ಆರಂಭಿಸಲಿದೆ ಎಂದು ಹೇಳಲಾಗಿದೆ.
- ಹೋಟೆಲ್, ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕ ವಿಧಿಸದಂತೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ ಆದೇಶ ಹೊರಡಿಸಿದೆ.
- ಬಿಹಾರದ ದಿನಗೂಲಿ ಕಾರ್ಮಿಕನ 17 ವರ್ಷದ ಮಗನಾದ ಪ್ರೇಮ್‌ಕುಮಾರ್ ಎಂಬಾತನಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗ ಮಾಡುವ ಅದೃಷ್ಟ ಒಂದು ಬಂದಿದ್ದು, ರೂ. 2.5 ಕೋಟಿ ಶಿಷ್ಯವೇತನ ಪಡೆದಿದ್ದಾನೆ.
- ಉತ್ತರ ಪ್ರದೇಶದ ಲಕ್ನೋದಲ್ಲಿ ಬೇಸಿಗೆಯ ರಜೆಯ ಬಳಿಕ ಶಾಲೆಗೆ ಮರಳಲು ಹರ್ಷದಿಂದ ಸಿದ್ಧರಾಗಿ ಬಂದ ಮಕ್ಕಳಿಗೆ ಅವರು ಓದುತ್ತಿದ್ದ ಶಾಲೆಯೇ ನಾಪತ್ತೆಯಾಗಿದ್ದು, ಅಲ್ಲಿ ಖಾಸಗಿ ಶಾಲೆ ಆರಂಭವಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ನಮಗೆ ನಿಜಕ್ಕೂ ಹೆಮ್ಮೆಯ ವಿಷಯ : ಇತ್ತೀಚೆಗೆ ನವದೆಹಲಿಯಲ್ಲಿ ಜರುಗಿದ ನ್ಯಾಷನಲ್ ಕಾನ್‌ಕ್ಲೇವ್‌ನಲ್ಲಿ ನ್ಯಾಷನಲ್‌ನಿಂದ ದೇಶದಲ್ಲಿ ನೂರು ವರ್ಷಗಳನ್ನು ಪೂರೈಸಿದ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸನ್ಮಾನಿಸಿದ್ದು ಸಹಕಾರಿಗಳಾದ ನಮಗೆ ಸಂತಸದ ವಿಷಯವಾಗಿದೆ. ಅದರಲ್ಲೂ ನಮ್ಮ ಕರ್ನಾಟಕದ ನಲವತ್ತಕ್ಕೂ ಹೆಚ್ಚು ಪಟ್ಟಣ ಸಹಕಾರ ಬ್ಯಾಂಕುಗಳು ಈ ಸನ್ಮಾನಕ್ಕೆ ಅರ್ಹವಾಗಿದ್ದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯ.

▶▶ ಅಶ್ವಥ್‌ನಾರಾಯಣ ರಾವ್, ತುಮಕೂರು

ಕೇಂದ್ರ ಸರ್ಕಾರಕ್ಕೆ ಸಹಕಾರಿಗಳ ಅಭಿನಂದನೆಗಳು : ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ನೀಡುವ ಹಣಕಾಸಿನ ನೆರವನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಸಹಕಾರ ಬ್ಯಾಂಕುಗಳಿಗೂ ನೀಡಲು ನಿರ್ಧರಿಸಿದೆ. ಇದರಿಂದ ಸರ್ಕಾರದ ಯೋಜನೆಗಳು ಎಲ್ಲ ಅರ್ಹ ಗ್ರಾಮೀಣ ಜನರಿಗೂ ಸಕಾಲದಲ್ಲಿ ದೊರೆಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಎಲ್ಲ ಸಹಕಾರಿಗಳ ಪರವಾಗಿ ಅಭಿನಂದನೆಗಳು.

▶▶ ಮಲ್ಲೇಶಪ್ಪ ದುಂಡಪ್ಪ ಪಾಟೀಲ, ಬಾಗಲಕೋಟೆ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.